



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೪ ಎ Part - IV A	ಬೆಂಗಳೂರು, ಶುಕ್ರವಾರ, ೧೫, ನವೆಂಬರ್, ೨೦೨೪ (ಕಾರ್ತಿಕ, ೨೪, ಶಕವರ್ಷ, ೧೯೪೬) BENGALURU, FRIDAY, 15, NOVEMBER, 2024 (KARTHIKA, 24, SHAKAVARSHA, 1946)	ಸಂ. ೫೫೦ No.550
--------------------------	--	-------------------

ಕರ್ನಾಟಕ ಸರ್ಕಾರ

ಸಂಖ್ಯೆ. ಲಾ -ಎಲ್‌ಎಸ್‌/130/2024

ಕರ್ನಾಟಕ ಸರ್ಕಾರದ ಸಚಿವಾಲಯ,

ವಿಧಾನ ಸೌಧ,

ಬೆಂಗಳೂರು, ದಿನಾಂಕ:15.11.2024

ಅಧಿಸೂಚನೆ

ಕರ್ನಾಟಕ ನ್ಯಾಯಾಂಗ ಸೇವಾ (ನೇಮಕಾತಿ) ನಿಯಮಗಳು, 2004 ನ್ನು ಮತ್ತಷ್ಟು ತಿದ್ದುಪಡಿ ಮಾಡುವುದಕ್ಕೆ ದಿನಾಂಕ: 25.09.2024 ರ ಅಧಿಸೂಚನೆ ಸಂಖ್ಯೆ ಲಾ-ಎಲ್‌ಎಸ್‌/130/2024 ರಲ್ಲಿ ಪ್ರಕಟಿಸಿರುವ ಈ ಮುಂದಿನ ನಿಯಮಗಳ ಕರಡನ್ನು ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ 15 ದಿನಗಳೊಳಗಾಗಿ ಅದರಿಂದ ಬಾಧಿತರಾಗುವ ಸಂಭವವಿರುವ ಎಲ್ಲಾ ವ್ಯಕ್ತಿಗಳಿಂದ ಆಕ್ಷೇಪಣೆಗಳನ್ನು ಮತ್ತು ಸಲಹೆಗಳನ್ನು ಆಹ್ವಾನಿಸಿ ದಿನಾಂಕ: 25.09.2024 ರ ಕರ್ನಾಟಕ ರಾಜ್ಯಪತ್ರದ ಭಾಗ IV-ಎ ರಲ್ಲಿ ಪ್ರಕಟಿಸಲಾಗಿರುವುದರಿಂದ;

ಸದರಿ ರಾಜ್ಯಪತ್ರವನ್ನು ದಿನಾಂಕ: 25.09.2024 ರಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿರುವುದರಿಂದ;

ಮತ್ತು ಸದರಿ ಕರಡು ನಿಯಮಗಳ ಬಗ್ಗೆ ಆಕ್ಷೇಪಣೆ ಮತ್ತು ಸಲಹೆಗಳು ಸ್ವೀಕೃತವಾಗಿದ್ದು ಅವುಗಳನ್ನು ರಾಜ್ಯ ಸರ್ಕಾರವು ಪರಿಶೀಲಿಸಿರುವುದರಿಂದ;

ಈಗ ಕರ್ನಾಟಕ ರಾಜ್ಯ ನಾಗರಿಕ ಸೇವಾ ಅಧಿನಿಯಮ, 1978 (1990 ರ ಕರ್ನಾಟಕ ಅಧಿನಿಯಮ 14) ರ 8ನೇ ಪ್ರಕರಣದೊಂದಿಗೆ ಓದಲಾದ 3ನೇ ಪ್ರಕರಣದ (1)ನೇ ಉಪ-ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ನಿಯಮಗಳನ್ನು ರಚಿಸುತ್ತದೆ, ಎಂದರೆ:-

ನಿಯಮಗಳು

1. ಶೀರ್ಷಿಕೆ ಮತ್ತು ಪ್ರಾರಂಭ.-(1) ಈ ನಿಯಮಗಳನ್ನು ಕರ್ನಾಟಕ ನ್ಯಾಯಾಂಗ ಸೇವಾ (ನೇಮಕಾತಿ) (ತಿದ್ದುಪಡಿ) ನಿಯಮಗಳು, 2024 ಎಂದು ಕರೆಯತಕ್ಕದ್ದು.

(2) ಇವು ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟಗೊಂಡ ದಿನಾಂಕದಿಂದ ಜಾರಿಗೆ ಬರತಕ್ಕದ್ದು.

2. ನಿಯಮ 2ರ ತಿದ್ದುಪಡಿ.-ಕರ್ನಾಟಕ ನ್ಯಾಯಾಂಗ ಸೇವಾ (ನೇಮಕಾತಿ) ನಿಯಮಗಳು, 2004 (ಇಲ್ಲಿ ಇನ್ನು ಮುಂದೆ ಸದರಿ ನಿಯಮಗಳು ಎಂದು ಉಲ್ಲೇಖಿಸಲಾಗಿದೆ) ರಲ್ಲಿನ 2ನೇ ನಿಯಮದ, (ಡಿಡಿ) ಖಂಡವನ್ನು ಬಿಟ್ಟುಬಿಡತಕ್ಕದ್ದು.

3. ನಿಯಮ 4ರ ತಿದ್ದುಪಡಿ.-ಸದರಿ ನಿಯಮಗಳ 4ನೇ ನಿಯಮದಲ್ಲಿ,-

(ಎ) ಕೋಷ್ಠಕದಲ್ಲಿ, ಕ್ರಮಸಂಖ್ಯೆ (3)ರಲ್ಲಿ, "ಸಿವಿಲ್ ನ್ಯಾಯಾಧೀಶರು" ವೃಂದಕ್ಕೆ ಸಂಬಂಧಪಟ್ಟ ನಮೂದುಗಳಲ್ಲಿ ಅಂಕಣ ಸಂಖ್ಯೆ (4)ರ ಅರ್ಹತೆಗಳು, ವಯೋಮಿತಿ, ಇತರೆ ಅಡಿಯಲ್ಲಿ "ಎ. ನೇರನೇಮಕಾತಿ" ಶೀರ್ಷಿಕೆಯ ಅಡಿಯಲ್ಲಿ ಬಾಬು ಸಂಖ್ಯೆ (2)ರ ಬದಲಿಗೆ ಮುಂದಿನದನ್ನು ಪ್ರತ್ಯಾಯೋಜಿಸತಕ್ಕದ್ದು, ಎಂದರೆ:-

"(2) ಯಾವುದೇ ಪರಿಶಿಷ್ಟ ಜಾತಿಗಳು ಅಥವಾ ಪರಿಶಿಷ್ಟ ಪಂಗಡಗಳು ಅಥವಾ ಹಿಂದುಳಿದ ವರ್ಗಗಳ ಪ್ರವರ್ಗ-Iಕ್ಕೆ ಸೇರಿದ ಅಭ್ಯರ್ಥಿಯ ಸಂದರ್ಭದಲ್ಲಿ, ಅರ್ಜಿಗಳನ್ನು ಸ್ವೀಕರಿಸುವುದಕ್ಕೆ ನಿಗದಿಪಡಿಸಿದ ಕೊನೆಯ ದಿನಾಂಕದಂದು ಇದ್ದಂತೆ ಅಭ್ಯರ್ಥಿಯ ವಯಸ್ಸು 40 ವರ್ಷಗಳು; ಇತರೆ ಯಾವುದೇ ಹಿಂದುಳಿದ ವರ್ಗಗಳಿಗೆ ಅಂದರೆ ಪ್ರವರ್ಗ-II(ಎ) ಅಥವಾ II(ಬಿ) ಅಥವಾ III(ಎ) ಅಥವಾ III(ಬಿ) ಗೆ ಸೇರಿದ ಅಭ್ಯರ್ಥಿಯ ಸಂದರ್ಭದಲ್ಲಿ 38 ವರ್ಷಗಳು; ಮತ್ತು ಇತರೆ ಯಾವುದೇ ಅಭ್ಯರ್ಥಿಯ ಸಂದರ್ಭದಲ್ಲಿ 35 ವರ್ಷಗಳು ಪೂರ್ಣಗೊಂಡಿರಬಾರದು."

(ಬಿ) ಟಿಪ್ಪಣಿ (2)ಕ್ಕೆ ಬದಲಿಗೆ, ಮುಂದಿನದನ್ನು ಪ್ರತ್ಯಾಯೋಜಿಸತಕ್ಕದ್ದು, ಎಂದರೆ:-

"(2) ಜಿಲ್ಲಾ ನ್ಯಾಯಾಧೀಶರು ಮತ್ತು ಸಿವಿಲ್ ನ್ಯಾಯಾಧೀಶರ ವೃಂದದ ಎಲ್ಲಾ ನೇರ ನೇಮಕಾತಿಯಲ್ಲಿ ಶೇಕಡಾ ನಾಲ್ಕರಷ್ಟು ಖಾಲಿ ಹುದ್ದೆಗಳನ್ನು, ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ, 2016 (2016ರ ಕೇಂದ್ರ ಅಧಿನಿಯಮ ಸಂಖ್ಯೆ 49) ರ 34 (1) ನೇ ಪ್ರಕರಣದ ಅನುಸಾರವಾಗಿ ಮಾನದಂಡಕ್ಕನುಗುಣವಾಗಿರುವ ಅಂಗವಿಕಲತೆಯುಳ್ಳ ವ್ಯಕ್ತಿಗಳಿಗೆ ಮೀಸಲಿಡತಕ್ಕದ್ದು:

ಪರಂತು, ಅಂಗವಿಕಲತೆಯ ನಿರ್ಧರಣೆಗಾಗಿ ರಚಿಸಲಾದ ವೈದ್ಯಕೀಯ ಮಂಡಳಿಯು, ಕರ್ನಾಟಕ ನ್ಯಾಯಾಂಗ ಸೇವಾ (ನೇಮಕಾತಿ) ನಿಯಮಗಳು, 2004ರಲ್ಲಿನ ಇತರೆ ನಿಬಂಧನೆಗಳು ಮತ್ತು ಅದರ ಮೇರೆಗೆ ರೂಪಿಸಲಾದ ಪರೀಕ್ಷಾ ವಿಧಾನದ ಮೂಲಕ ಆಯ್ಕೆಯಲ್ಲಿ ಅನ್ಯಥಾ ಅರ್ಹತೆ ಹೊಂದಿರುವ ಹೊರತು, ಯುಕ್ತ ಸಹಾಯಾನುದಾನ ಅಥವಾ ನೆರವನ್ನು ಒದಗಿಸಿದ ನಂತರ ಆಯ್ಕೆಯಾದ ಅಭ್ಯರ್ಥಿಯು ನ್ಯಾಯಾಂಗ ಅಧಿಕಾರಿಯ ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಲು ಸಮರ್ಥನಾಗಿರುತ್ತಾನೆಂದು ನೇಮಕಾತಿ ಪ್ರಾಧಿಕಾರಕ್ಕೆ ತೃಪ್ತಿಯಾಗುವಂತೆ ಉಚ್ಚ ನ್ಯಾಯಾಲಯದೊಂದಿಗೆ ಸಮಾಲೋಚಿಸಿ ಪ್ರಮಾಣೀಕರಿಸಬೇಕಾಗಿರುತ್ತದೆ. ಮುಂದುವರೆದು,

ಅಂಗವಿಕಲತೆಗಳು, ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ, 2016 (2016ರ ಕೇಂದ್ರ ಅಧಿನಿಯಮ ಸಂಖ್ಯೆ 49) ಕ್ಕೆ ಲಗತ್ತಿಸಲಾದ ಅನುಸೂಚಿಯಲ್ಲಿ ಪರಿಭಾಷಿಸಲಾದಂತೆ ಇರತಕ್ಕದ್ದು."

4. ನಿಯಮ 5ರ ತಿದ್ದುಪಡಿ:- ಸದರಿ ನಿಯಮಗಳ 5ನೇ ನಿಯಮದ IIನೇ ಉಪನಿಯಮದಲ್ಲಿ,-

(ಎ) ಖಂಡ (1) ರಲ್ಲಿ,-

(i) ಉಪಖಂಡ (ಎ) ರಲ್ಲಿ, ಭಾಗ-ಬಿಗೆ ಸಂಬಂಧಿಸಿದ ನಮೂದುಗಳಿಗೆ ಈ ಮುಂದಿನದನ್ನು ಪ್ರತ್ಯಾಯೋಜಿಸತಕ್ಕದ್ದು, ಎಂದರೆ:-

"ದಂಡ ಪ್ರಕ್ರಿಯಾ ಸಂಹಿತೆ, 1973 ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023; ಭಾರತೀಯ ದಂಡ ಸಂಹಿತೆ, 1860 ಮತ್ತು ಭಾರತೀಯ ನ್ಯಾಯ ಸಂಹಿತೆ, 2023; ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ, 1872 ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ, 2023."

(ii) ಉಪಖಂಡ (ಬಿ)ಯಲ್ಲಿ, ಬಾಬು (ii)ರಲ್ಲಿ ಈ ಮುಂದಿನ ಪದಗಳು ಮತ್ತು ಅಂಕಿಗಳಾದ,-
"ದಂಡ ಪ್ರಕ್ರಿಯಾ ಸಂಹಿತೆ, 1973; ಭಾರತೀಯ ಸಾಕ್ಷ್ಯ ಅಧಿನಿಯಮ, 1872;" ರ ಬದಲಿಗೆ, ಈ ಮುಂದಿನ ಪದಗಳು ಮತ್ತು ಅಂಕಿಗಳನ್ನು ಪ್ರತ್ಯಾಯೋಜಿಸತಕ್ಕದ್ದು, ಎಂದರೆ:-

"ದಂಡ ಪ್ರಕ್ರಿಯಾ ಸಂಹಿತೆ, 1973 ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023; ಭಾರತೀಯ ಸಾಕ್ಷ್ಯ ಅಧಿನಿಯಮ, 1872 ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ, 2023."

(iii) ಉಪಖಂಡ (ಇ) ಯಲ್ಲಿ, ಬಾಬು (i) ರ ನಂತರ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-

"(iಎ) ಖಂಡ (ಇ) (i)ರ ಪ್ರಕಾರ ಲಿಖಿತ ಪರೀಕ್ಷೆಗೆ ಅರ್ಹರಾಗಿರುವ ಅಭ್ಯರ್ಥಿಗಳ ಪೈಕಿಯಿಂದ, ಅಂಥ ಅಭ್ಯರ್ಥಿಗಳ ಸಂಖ್ಯೆಯು, ಅಧಿಸೂಚಿಸಲಾದ ಖಾಲಿ ಹುದ್ದೆಗಳ ಸಂಖ್ಯೆಯ 10 ಪಟ್ಟು ಸಮನಾಗಿ ಇರಬಹುದಾದಷ್ಟರ ಮಟ್ಟಿಗೆ, ಪ್ರತಿಯೊಂದು ಮೀಸಲು ಪ್ರವರ್ಗದಲ್ಲಿನ ಖಾಲಿ ಹುದ್ದೆಗಳ ಸಂಖ್ಯೆಯನ್ನು ಪರಿಗಣನೆಗೆ ತೆಗೆದುಕೊಂಡು, ಅರ್ಹತೆಯ ಕ್ರಮದಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಗೆ ಆಹ್ವಾನಿಸತಕ್ಕದ್ದು."

(ಬಿ) ಖಂಡ (2) ಕ್ಕೆ ಈ ಮುಂದಿನದನ್ನು ಪ್ರತ್ಯಾಯೋಜಿಸತಕ್ಕದ್ದು, ಎಂದರೆ:-

"(2) ನಿಯಮ 5ರ ಉಪನಿಯಮ II (1) (ಇ) (ii) ರ ಪ್ರಕಾರ ಸಂದರ್ಶನಕ್ಕೆ ಅರ್ಹರಾಗಿರುವ ಅಭ್ಯರ್ಥಿಗಳ ಪೈಕಿಯಿಂದ, ಅಂಥ ಅಭ್ಯರ್ಥಿಗಳ ಸಂಖ್ಯೆಯು, ಅಧಿಸೂಚಿಸಲಾದ ಖಾಲಿ ಹುದ್ದೆಗಳ ಸಂಖ್ಯೆಯ 3 ಪಟ್ಟು ಸಮವಿರಬಹುದಾದಷ್ಟರ ಮಟ್ಟಿಗೆ, ಪ್ರತಿಯೊಂದು ಮೀಸಲು ಪ್ರವರ್ಗದಲ್ಲಿನ ಖಾಲಿ ಹುದ್ದೆಗಳ ಸಂಖ್ಯೆಯನ್ನು ಪರಿಗಣನೆಗೆ ತೆಗೆದುಕೊಂಡು, ಅರ್ಹತೆಯ ಕ್ರಮದಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸತಕ್ಕದ್ದು."

5. ನಿಯಮ 9ರ ತಿದ್ದುಪಡಿ:- ಸದರಿ ನಿಯಮಗಳ 9ನೇ ನಿಯಮದಲ್ಲಿನ, ಪರಂತುಕದ ಬದಲಿಗೆ ಈ ಮುಂದಿನದನ್ನು ಪ್ರತ್ಯಾಯೋಜಿಸತಕ್ಕದ್ದು, ಎಂದರೆ:-

"ಪರಂತು, ಪರಿಶಿಷ್ಟ ಜಾತಿಗಳು ಅಥವಾ ಪರಿಶಿಷ್ಟ ಪಂಗಡಗಳು ಅಥವಾ ಪ್ರವರ್ಗ-I ಅಥವಾ ದೈಹಿಕ ಅಂಗವಿಕಲತೆಯ ಪ್ರವರ್ಗಕ್ಕೆ ಸೇರಿದ ಅಭ್ಯರ್ಥಿಯ ಸಂದರ್ಭದಲ್ಲಿ, ಸಂದಾಯ ಮಾಡಬೇಕಾದ ಶುಲ್ಕವು, ಇತರ ಅಭ್ಯರ್ಥಿಗಳಿಗಾಗಿ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಲಾದ ಶುಲ್ಕದ ಅರ್ಧದಷ್ಟು ಇರತಕ್ಕದ್ದು."

ಕರ್ನಾಟಕದ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ
ಹೆಸರಿನಲ್ಲಿ,

(ಲಲಿತ)

ಸರ್ಕಾರದ ಜಂಟಿ ಕಾರ್ಯದರ್ಶಿ (ಆಡಳಿತ-1)
ಕಾನೂನು, ನ್ಯಾಯ ಮತ್ತು ಮಾನವಹಕ್ಕುಗಳ ಇಲಾಖೆ

GOVERNMENT OF KARNATAKA

No. LAW-LAC/130/2024

Karnataka Government Secretariat,
Vidhana Soudha,
Bengaluru, dated:15.11.2024

NOTIFICATION

Whereas the draft of the Karnataka Judicial Service (Recruitment) (Amendment) Rules, 2024 was published as required by clause (a) of sub-section (2) of section 3 read with section 8 of the Karnataka State Civil Services Act, 1978 (Karnataka Act 14 of 1990), in Notification No. LAW-LAC/130/2024, dated: 25.09.2024 in Part IVA of the Karnataka Gazette Extraordinary dated: 25.09.2024 inviting objections and suggestions from all persons likely to be effected thereby within fifteen days from the date of its publication in the official Gazette.

And whereas the said Gazette was made available to public on 25.09.2024.

And whereas the objections and suggestions received in this behalf have been considered by the State Government.

Now, therefore, in exercise of the powers conferred by sub-section (1) of section 3 read with section 8 of the Karnataka State Civil Services Act, 1978 (Karnataka Act 14 of 1990), the Government of Karnataka hereby make the following rules, to amend the Karnataka Judicial Service (Recruitment) Rules, 2004, namely: -

RULES

1. Title and Commencement: (1) These rules may be called the Karnataka Judicial Service (Recruitment) (Amendment) Rules, 2024.

(2) They shall come into force from the date of their publication in the Official Gazette.

2. Amendment of rule 2.- In the Karnataka Judicial Service (Recruitment) Rules, 2004 (hereinafter referred to as the said rules), in rule 2, clause (dd), shall be omitted.

3. Amendment of rule 4.- In rule 4 of the said rules, -

(a) in the table, in serial number (3), entries relating to the cadre of “Civil Judges” under the column number (4) Qualifications, age limit, etc., under the heading “A. Direct Recruitment” for item number (2), the following shall be substituted, namely:

-

“(2) Must not have completed as on the last date fixed for receipt of applications 40 years of age, in the case of candidate belonging to any of the Scheduled Castes or Scheduled Tribes or Category-I of the Backward Classes; 38 years of age in the case of candidate belonging to any of the Category-II(a) or II(b) or III(a) or III(b) of Other Backward Classes; and 35 years of age in the case of any other candidate.”

(b) for Note (2), the following shall be substituted, namely: -

“(2) In all Direct Recruitment to the cadre of District Judges and Civil Judges four percent of the vacancies shall be reserved for persons with benchmark disability in accordance with Section 34 (1) of the Rights of Persons with Disabilities Act, 2016 (Central Act No.49 of 2016):

Provided that, Medical Board constituted for assessment, certifies that the selectee should be capable of efficiently discharging the duties of a Judicial Officer, on being provided with such reasonable aids or assistance to the satisfaction of the Appointing Authority in consultation with the High Court, unless otherwise qualifies in selection in other terms of Karnataka Judicial Service (Recruitment) Rules, 2004 and scheme of examination framed there under. Further, disabilities shall be as defined in the schedule appended to the Rights of Persons with Disabilities Act, 2016 (Central Act No.49 of 2016).”

4. Amendment of rule 5.- In rule 5 of the said rules, in sub-rule II,-

(a) in clause (1),-

(i) in sub-clause (a), for the entries relating to Part-B, the following shall be substituted, namely:-

“Code of Criminal Procedure, 1973 and Bharathiya Nagarika Suraksha Sanhita, 2023;
Indian Penal Code, 1860 and Bharathiya Nyaya Sanhita, 2023; and
Indian Evidence Act, 1872 and Bharathiya Sakshya Adhinyam, 2023.”

(ii) in sub-clause (b), in item (ii), for the following words and figures, -

“The Code of Criminal Procedure, 1973;
The Indian Evidence Act, 1872;”

the following words and figures shall be substituted, namely: -

“The Code of Criminal Procedure, 1973 and Bharathiya Nagarika Suraksha Sanhita, 2023;

The Indian Evidence Act, 1872 and Bharathiya Sakshya Adhiniyam, 2023;”

(iii) in sub-clause (e), after item (i), the following shall be inserted, namely: -

“(ia) From among the candidates who are eligible for written examination as per clause (e) (i), as far as may be, such number of candidates as is equal to ten times the number of vacancies notified, having regard to the number of vacancies in each reserved category, selected in the order of merit, shall be called for written examination.”

(b) for clause (2), the following shall be substituted, namely:-

“(2) From among the candidates who are eligible for Viva-voce as per sub-rule II (1) (e) (ii) of rule 5, as far as may be, such number of candidates as is equal to three times the number of vacancies notified, having regard to the number of vacancies in each reserved category, selected in the order of merit, shall be called for Viva-voce.”

5. Amendment of rule 9.- In rule 9 of the said rules, for the proviso, the following shall be substituted, namely: -

“Provided that, in the case of a candidate belonging to Scheduled Castes or Scheduled Tribes or Category-I or physically handicapped the fees payable shall be one half of the fees specified in the notification for other candidates.”

By Order and in the name of the
Governor of Karnataka

(LALITHA)

Joint Secretary to Government (Admn-1)
Law, Justice and Human Rights Department.